



# ಘಮಘಮ ಸುಗಂಧಿ



**ಹಾ**ಲು ಬಿಳುಪಿನ ಬಣ್ಣ, ಹೂವು ಅರಳುತ್ತಿರುವಂತೆಯೇ ಸುತ್ತಲೆಲ್ಲಾ ಹಿತವಾದ ಘಮಲು ಬೀರುವ ಈ ಹೂವು ಸುಗಂಧಿ, ಅಲಂಕಾರಕ್ಕೆ, ದೇವರ ಪೂಜೆಗೆ ಅಷ್ಟೇ ಏಕೆ ಹೆಗ್ಗಳೆಯರ ಮುಡಿಗೂ ಸಲ್ಲುವ ಈ ಸುಗಂಧಿತ ಪುಷ್ಪ ನೀರಿನಾಸರೆ ಇರುವ ಜಾಗದಲ್ಲಿ ಹೇರಳವಾಗಿ ಬೆಳೆಯುತ್ತದೆ.

ಸುರುಳಿಯಾಕಾರದ ಮೊಗ್ಗಿನಿಂದ ಅರಳುವ ಕಡು ಸುವಾಸನೆಯ ಹೂವಿಗೆ 'ಬಟರ್‌ಫ್ಲೈ ಜಿಂಜರ್ ಲಿಲ್ಲಿ' ಎಂದು ಆಂಗ್ಲ ಭಾಷೆಯಲ್ಲಿ ಕರೆಯುವರು. ಈ ಹೂವಿನ ಸಸ್ಯಶಾಸ್ತ್ರೀಯ ಹೆಸರು 'ಹೆಡಿಚಿಯಂ ಕೊರೊನರಿಯಂ'. ಇದು ಜಿಂಜಿರಾಯಿ (ಜಿಂಜರ್) ಕುಟುಂಬಕ್ಕೆ ಸೇರಿದೆ. ಹಿಂದಿಯಲ್ಲಿ ಸುಗಂಧಿಗೆ 'ಡೋಲನ್ ಚಂಪಾ' ಎಂದೂ ಕರೆಯುವರು.

ಇದರ ಮೂಲಸ್ಥಾನ ಭಾರತ. ಆದರೆ ಇಂಡೋನೇಷ್ಯಾದಲ್ಲೂ ಹೆಚ್ಚಾಗಿ ಬೆಳೆಯುತ್ತದೆ. ಅಮೆರಿಕ ಮುಂತಾದ ದೇಶಗಳ ಕೆಲವು ಭಾಗಗಳಲ್ಲಿ ಈ ಹೂವು ಕಾಣಿಸುತ್ತದೆ. ಬೇಸಿಗೆಯ ಮಧ್ಯಭಾಗದಲ್ಲಿ ಹೂವು ಬಿಡಲು ಆರಂಭಿಸಿ ಮಳೆಗಾಲ ಪೂರ್ತಿ ಹೂವು ಬಿಡುತ್ತದೆ. ಚಿಟ್ಟಿಯಾಕಾರದಲ್ಲಿ ಇರುವುದರಿಂದ ಮತ್ತು ಶುಂಠಿ ಕುಟುಂಬಕ್ಕೆ ಸೇರಿರುವುದರಿಂದ ಇದಕ್ಕೆ 'ಬಟರ್‌ಫ್ಲೈ ಜಿಂಜರ್ ಲಿಲ್ಲಿ' ಎಂಬ ಹೆಸರು ಬಂದಿದೆ ಎನ್ನುವುದು ಸಸ್ಯಶಾಸ್ತ್ರಜ್ಞರ ಅಭಿಪ್ರಾಯ.

ಇದರ ಮೊಗ್ಗು ಸುರುಳಿಯಾಕಾರದಲ್ಲಿ ಇದ್ದು, ಒಂದು ಗೊಂಚಲಿನಲ್ಲಿ

ಹಲವಾರು ಮೊಗ್ಗುಗಳು ಬಿಡುತ್ತವೆ. ಬೆಳಿಗ್ಗೆ ಮೊಗ್ಗಾಗಿದ್ದ ಹೂವು ನಡು ಮಧ್ಯಾಹ್ನದ ಹೊತ್ತಿಗೆ ಪೂರ್ತಿಯಾಗಿ ಅರಳಿ ಪರಿಮಳ ಬೀರುತ್ತದೆ. ಮಣಿಪುರದಲ್ಲಿ ವಿಶೇಷವಾಗಿ ಈ ಹೂವನ್ನು ಒಳಾಂಗಣ ವಿನ್ಯಾಸಕ್ಕೆ ಬಳಸುತ್ತಾರೆ. ಇದರ ಬೀಜದಿಂದ ಮತ್ತೆ ಗಿಡಗಳು ಹುಟ್ಟಿಕೊಳ್ಳುತ್ತವೆ. ಮದುವೆ, ಮುಂಜಿ, ಹುಟ್ಟುಹಬ್ಬ, ಪೂಜೆ ಮುಂತಾದ ಸಮಾರಂಭಗಳಲ್ಲಿ ಪೂಜೆಗೆ ಮತ್ತು ಅಲಂಕಾರಕ್ಕೆ ಸುಗಂಧಿಯನ್ನು ಬಳಸುವರು.

ಹವಾಯ್ ದೇಶದಲ್ಲಿ ಇದರ ಬೀಜವನ್ನು ಕೂದಲು ಮತ್ತು ಚರ್ಮದ ಸಮಸ್ಯೆಗಳಿಗೆ ಔಷಧವಾಗಿ ಬಳಸುವರು. ಮತ್ತೊಂದು ವಿಶೇಷವೆಂದರೆ ಇದು 'ಕ್ಯೂಬಾ' ದೇಶದ ರಾಷ್ಟ್ರೀಯ ಹೂವಾಗಿ ಪರಿಗಣಿತವಾಗಿದ್ದು ಅಲ್ಲಿ ಸುಗಂಧಿಗೆ 'ಫ್ಲೋರ್ ಡಿ. ಮರಿಪೋಸಾ' ಎಂದು ಕರೆಯುವರು. ಅಂದರೆ 'ಬಿಳಿಚಿಟ್ಟಿ' ಎಂದು ಅರ್ಥ. ಈ ಹೂವಿನ ಎಸೆನ್ಸ್ ಅನ್ನು ಸುಗಂಧ ದ್ರವ್ಯಕ್ಕೆ ಬಳಸುವರು.

ಔಷಧಿಯಾಗಿ ಇದು ಉಪಯುಕ್ತ. ಇದನ್ನು ತಲೆನೋವು, ಸುಟ್ಟಗಾಯಕ್ಕೆ ಔಷಧಿಯಾಗಿ ಬಳಸುವರು. ಸುಗಂಧಿಯಲ್ಲಿ ಹಳದಿ ಬಣ್ಣ ಬಿಡುವ ವೈವಿಧ್ಯವೂ ಇದೆ. ಆರೋಗ್ಯಕ್ಕೆ ಉಪಕಾರಿಯಾಗಿರುವ ಈ ಹೂವಿನ ಗಿಡ ಹೆಚ್ಚು ಆರೈಕೆಯಿಲ್ಲದೆ ತಾನೇ ತಾನಾಗಿ ಸುಲಭವಾಗಿ ಬೆಳೆಯುತ್ತದೆ.

**■ ಯು. ವೇಣುರು**